

06

Karnataka Power Transmission Corporation Limited

Department Examination – January, 2014

SAS PART-I – PAPER - VI

(Advanced Accountancy)

(Books, Guides, Notes etc., are not allowed)

Date: 22.01.2014

Maximum Marks: 100

Time: 2.30 pm to 5.30 pm

Answering Question 1 is compulsory and any 5 of the remaining.

ಪ್ರಶ್ನೆ 1 ನ್ನು ಕಡ್ಡಾಯವಾಗಿ ಉತ್ತರಿಸಿ. ಉಳಿದವುಗಳಲ್ಲಿ 5 ಪ್ರಶ್ನೆಗಳಿಗೆ ಮಾತ್ರ ಉತ್ತರಿಸಿ.

1. The following are the balances extracted from the books of Water Pumps Limited (having a licenced capacity to manufacture 2,000 pumps annually) as on 31st March 2012: 25

Debit	Rs.	Credit	Rs.
Opening stock:		Sales (1,000 nos.)	1650000
Finished Goods (100 nos.)	120000	Export Subsidy and Drawback (Rs 250 each)	50000
Goods in Process	55000	Share Capital	490000
Raw materials consumed	350000	General Reserve	75000
Stores consumed	175000	Profit and Loss Account (on 1-4-2012)	10000
Wages	620000	Secured Loan	400000
Closing Stock:		Sundry Creditors	135000
Raw Materials	200000	Outstanding Expenses	82000
Stores	15000	Dividend payable	30000
Staff Salary	20000	Motor Car Sales Account	9000
Audit Fees	5000	Reserve for Bad Debts	15000
Security Deposit	5000	Interest Received	8000
Sundry Debtors	250100		
Bad Debts	8000		
Cash	2200		
Bank	91000		
Fixed Deposit	100000		
Advances	35000		
Income Tax, Advance payment	200000		
Fixed Assets	413000		
Income-tax, paid in excess of provision	15000		
Directors' Fees	1200		
Managing Directors' Remuneration	12000		
Interest and Bank charges	80000		
General Expenses	151500		
Dividend paid	23100		
Payment of Income-tax deducted from dividend	6900		
	2954000		2954000

The following further particulars are available:-

- 1) Closing stock valued at cost :

Furnished goods (50 nos.) Rs.67,000

Goods in process Rs.95,000

- 2) Managing Director is entitled to the maximum commission allowed by law is Rs.12,000.
- 3) Sundry Debtors are not more than six months old and are considered good.
- 4) The following are the details of the fixed assets:-

Fixed Assets	Original cost upto last year	Purchase during the year	Rate of Depreciation
	1	3	4
	Rs.	Rs.	Rs.
(i)Machinery	350000	Nil	15%
(ii)Furniture	30000	Nil	10%
(iii) Motor Car	33000	30000	20%

Depreciation is to be charged on written down value and for full year on purchases made during the year.

- 5) An old motor car having the original cost of Rs.18,000 and depreciation allowed Rs.15,000 up to last year was sold on 30th September-2011 for Rs.9,000 and the proceeds remained credited to Motor car Sales Account without any adjustment.
- 6) The amount of share capital is represented by fully called equity shares of Rs.10 each.
- 7) A sum of Rs.25,000 is to be transferred to General Reserve out of current year's profit.
- 8) Secured loan has been taken from Bank against L/C, D/P bills and hypothecation of stocks.
- 9) Audit fees include Rs.1,500 paid for taxation work.
- 10) Furnished stock lost by fire on 18th March-2012 not covered by insurance and not included in closing stock- Rs.10,000.
- 11) Bill discounted with the bankers of the company but not matured by the end of the year Rs.25,000.
- 12) Provision for doubtful debts is considered no longer required.
- 13) General Expenses include selling expenses Rs.91,000.

You are required to prepare the Profit and Loss Account for the year ended 31st March-2012 and a Balance Sheet as on that date.

31-3-2012ರ ವಾಟರ್ ಪಂಪ್ ಲಿ. ರವರ ಈ ಕೆಳಗಿನ ಶಿಲ್ಕುಗಳನ್ನು ಪಡೆಯಲಾಗಿದೆ(ವಾರ್ಷಿಕ 2000 ಪಂಪ್‌ಗಳನ್ನು ತಯಾರಿಸುವ ಲೈಸೆನ್ಸ್ ಇರುತ್ತದೆ)

Debit	Rs.	Credit	Rs.
ಪ್ರಾರಂಭಿಕ ಶಿಲ್ಕು		ಮಾರಾಟ (1000 ಸಂಖ್ಯೆ)	1650000
ಸಂಸ್ಕರಿಸಿದ ಸಾಮಗ್ರಿ (100ಸಂಖ್ಯೆ)	120000	ರಫ್ತು ಸಬ್ಸಿಡಿ ಮತ್ತು ಡ್ರಾ ಬ್ಯಾಕ್ (ರೂ.250ರಂತೆ)	50000
ಪ್ರಗತಿಯ ಸಾಮಗ್ರಿ	55000	ಶೇರು ಬಂಡವಾಳ	490000
ಬಳಸಲಾದ ಕಚ್ಚಾ ಸಾಮಗ್ರಿ	350000	ಇತರೇ ಮೀಸಲು	75000
ಬಳಸಿದ ದಾಸ್ತಾನು	175000	ಆದಾಯ ಮತ್ತು ನಷ್ಟ ಖಾತೆ (1-4-2012ರಂತೆ)	10000
ಕೂಲಿ	620000	ಭದ್ರ ಸಾಲ	400000
ಅಂತಿಮ ದಾಸ್ತಾನು		ಧನಿಗಳು	135000
ಕಚ್ಚಾ ಸಾಮಗ್ರಿ	200000	ಪಾವತಿಸಬೇಕಾದ ಖರ್ಚುಗಳು	82000
ದಾಸ್ತಾನು	15000	ಪಾವತಿಸಬೇಕಾದ ಲಾಭಾಂಶ	30000
ಸಿಬ್ಬಂದಿ ವೇತನ	20000	ಮೋಟರ್ ಕಾರ್ ಮಾರಾಟ ಖಾತೆ	9000
ತನಿಖಾ ಶುಲ್ಕ	5000	ವಸೂಲಾಗದ ಸಾಲದ ಮೀಸಲು	15000
ಭದ್ರತಾ ಶೇವಣಿ	5000	ಪಡೆದಿರುವ ಬಡ್ಡಿ	8000
ಸಾಲಗಾರರು	250100		
ವಸೂಲಾಗದ ಸಾಲ	8000		
ನಗದು	2200		
ಬ್ಯಾಂಕ್	91000		
ಸ್ಥಿರ ಶೇವಣಿ	100000		
ಮುಂಗಡ	35000		
ಆದಾಯ ತೆರಿಗೆ ಮುಂಗಡ ಪಾವತಿ	200000		

ಸ್ಥಿರ ಆಸ್ತಿ	413000		
ಆದಾಯ ತೆರಿಗೆ(ಹೆಚ್ಚಿಗೆ ಪಾವತಿಸಿರುವುದು)	15000		
ನಿರ್ದೇಶಕರ ಶುಲ್ಕ	1200		
ವ್ಯವಸ್ಥಾಪಕ ನಿರ್ದೇಶಕರ ಗೌರವ ಧನ	12000		
ಬಡ್ಡಿ ಮತ್ತು ಇತರೇ ಬ್ಯಾಂಕ್ ಚಾರ್ಜಸ್	80000		
ಇತರೇ ಖರ್ಚುಗಳು	151500		
ಪಾವತಿಸಿದ ಲಾಭಾಂಶ	23100		
ಲಾಭಾಂಶ ಪಾವತಿಯಲ್ಲಿ ಕಡಿತಗೊಳಿಸಿದ ಆದಾಯ ತೆರಿಗೆ	6900		
ಒಟ್ಟು	2954000		2954000

ಇನ್ನಿತರ ವಿವರಗಳು ಕೆಳಗಿನಂತಿವೆ:

- 1) ಅಂತಿಮ ದಾಸ್ತಾನಿನ ಮೂಲ ಬೆಲೆ: ಸಂಸ್ಕರಿಸಿದ ಸಾಮಗ್ರಿ (Furnished goods) ರೂ.67,000, ಮತ್ತು ಪ್ರಗತಿಯಲ್ಲಿರುವ ಸಾಮಗ್ರಿ (Goods in process) ರೂ.95,000.
- 2) ಕಾನೂನಿನ ಗರಿಷ್ಠಮಿತಿ ರೂ.12,000 ನ್ನು ವ್ಯವಸ್ಥಾಪಕ ನಿರ್ದೇಶಕರ ಕಮೀಷನ್ ಅಗಿರುತ್ತದೆ.
- 3) ಆರು ತಿಂಗಳೊಳಗಿನ ಸಾಲಗಾರರ ಸಾಲವಿದ್ದು, ವಸೂಲಾಗುವ ಸ್ಥಿತಿಯಲ್ಲಿದೆ.
- 4) ಸ್ಥಿರ ಆಸ್ತಿಗಳ ವಿವರಗಳು ಈ ಕೆಳಗಿನಂತಿವೆ.

	ಮೂಲ ಬೆಲೆ(ಹಿಂದಿನ ವರ್ಷದವರೆಗೆ)	ಖರೀದಿ (ಈ ವರ್ಷದಲ್ಲಿ)	ಸವಕಳಿ ದರ ಶೇಖಡ
	1	3	4
	Rs.	Rs.	Rs.
ಯಂತ್ರಗಳು	350000	Nil	15%
ಪೀಠೋಪಕರಣ	30000	Nil	10%
ಮೋಟರ್ ಕಾರ್	33000	30000	20%

ಸವಕಳಿಯನ್ನು, ಸವಕಳಿ ನಂತರದ ಬೆಲೆಗೆ ತೆಗೆಯುವುದು ಮತ್ತು ಈ ವರ್ಷದಲ್ಲಿ ಖರೀದಿಸಿದವುಗಳಿಗೆ ಪೂರ್ಣ ಸವಕಳಿ ತೆಗೆಯುವುದು.

- 5) ರೂ.18,000 ದ ಹಳೆಯ ಮೋಟರ್ ಕಾರ್ಗೆ ಹಿಂದಿನ ವರ್ಷ ರೂ.15,000 ಸವಕಳಿ ಇದ್ದು, 30-9-2012ರಂದು ರೂ.9,000 ಗೆ ಮಾರಾಟ ಮಾಡಿದೆ. ಉಳಿದ ಮೊತ್ತವನ್ನು ಮೋಟಾರ್ ಕಾರ್ ಮಾರಾಟ ಖಾತೆಗೆ ಯಾವುದೇ ಹೊಂದಾಣಿಕೆ ಇಲ್ಲದೇ ಜಮಾ ಮಾಡಿದೆ.
- 6) ರೂ.10/- ಮುಖಬೆಲೆಯ ಶೇರ್ ಬಂಡವಾಳವಿರುತ್ತದೆ.
- 7) ಈ ವರ್ಷದ ಲಾಭಾಂಶದಲ್ಲಿ ರೂ.25,000 ನ್ನು ಇತರೇ ಮೀಸಲಾತಿ ಇಡುವುದು.
- 8) ಉಗ್ರಾಣದ ದಾಸ್ತಾನು L/C, D/P ಹುಂಡಿಗಳನ್ನು ಆಧಾರವಿಟ್ಟು, ಭದ್ರಸಾಲ ಪಡೆಯಲಾಗಿದೆ.
- 9) ರೂ.1,500 ತೆರಿಗೆ ಲೆಕ್ಕಾಚಾರಕ್ಕೆ ನೀಡಿದ ಮೊತ್ತವು ಅಡಿಟ್ ಶುಲ್ಕದಲ್ಲಿ ಸೇರಿದೆ.
- 10) ದಿ:18-3-2012ರಲ್ಲಿ ಬೆಂಕಿಗೆ ಆಹುತಿಯಾದ ದಾಸ್ತಾನಿಗೆ ವಿಮೆ ಮಾಡಿರುವುದಿಲ್ಲ ಮತ್ತು ರೂ.10,000 ಅಂತಿಮ ದಾಸ್ತಾನಿನಲ್ಲಿ ಸೇರಿರುವುದಿಲ್ಲ.
- 11) ಹುಂಡಿ ರೂ.25,000ನ್ನು ಬ್ಯಾಂಕಿನಲ್ಲಿ ಡಿಸ್ಕಾಂಟ್ ಮಾಡಿಸಿದ್ದು, ಆದರೆ ಇದರ ಅವಧಿ ವರ್ಷದ ಅಂತ್ಯಕ್ಕೆ ಮುಗಿದಿರುವುದಿಲ್ಲ.
- 12) ಸಂಶಯದ ಸಾಲದ ಅವಶ್ಯಕತೆ ಇರುವುದಿಲ್ಲ.
- 13) ಇತರೇ ಖರ್ಚುಗಳು ರೂ.91,000 ಮಾರಾಟದ ನಿರ್ವಹಣಾ ವೆಚ್ಚದಲ್ಲಿ ಸೇರಿಕೊಂಡಿದೆ.

ದಿ:31-3-2012ರ ಲಾಭ&ನಷ್ಟ ಖಾತೆ ಮತ್ತು ತಾಳೆ ಪಟ್ಟಿಯನ್ನು ತಯಾರಿಸಿರಿ.

2. (a) On what side of the account will you show the following balances of the accounts :

10

- 1) Debtors at the end Rs.5,000.
- 2) Creditors in the beginning Rs.2,500.
- 3) Capital in the beginning Rs.10,000.
- 4) Building at the end Rs.40,000.
- 5) Debtors in the beginning Rs.3,000.
- 6) Creditors at the end of Rs.1,000.
- 7) Bills receivable in the beginning Rs.500.
- 8) Bills receivable at the end of Rs.200.
- 9) Bills payable in the beginning of Rs.700.
- 10) Bills payable at the end Rs.600.

(b) What type of the errors not disclosed by Trial Balance :

2½

(c) What type of the errors disclosed by Trial Balance :

2½

ಅ) ಕೆಳಗಿನವುಗಳನ್ನು ಖಾತೆಯ ಯಾವ ಭಾಗದಲ್ಲಿ ತೋರಿಸುವಿರಿ.

- 1) ರೂ.5,000 ಸಾಲಗಾರರ ಖಾತೆಯ ಕೊನೆಯಲ್ಲಿ
- 2) ರೂ.2,500 ಧನಿಗಳ ಖಾತೆಯ ಪ್ರಾರಂಭದಲ್ಲಿ
- 3) ರೂ.10,000 ಬಂಡವಾಳ ಖಾತೆಯ ಪ್ರಾರಂಭದಲ್ಲಿ
- 4) ರೂ.40,000 ಕಟ್ಟಡ ಖಾತೆಯ ಕೊನೆಯಲ್ಲಿ
- 5) ರೂ.3,000 ಸಾಲಗಾರರ ಖಾತೆಯ ಪ್ರಾರಂಭದಲ್ಲಿ
- 6) ರೂ.1,000 ಧನಿಗಳ ಖಾತೆಯ ಕೊನೆಯಲ್ಲಿ
- 7) ರೂ.500 ಹುಂಡಿ ಪಡೆಯುವ ಖಾತೆಯ ಪ್ರಾರಂಭದಲ್ಲಿ
- 8) ರೂ.200 ಹುಂಡಿ ಪಡೆಯುವ ಖಾತೆಯ ಕೊನೆಯಲ್ಲಿ
- 9) ರೂ.700 ಹುಂಡಿ ಪಾವತಿಸುವ ಖಾತೆಯ ಪ್ರಾರಂಭದಲ್ಲಿ
- 10) ರೂ.600 ಹುಂಡಿ ಪಾವತಿಸುವ ಖಾತೆಯ ಕೊನೆಯಲ್ಲಿ

ಆ) ತಾಳೆ ಪಟ್ಟಿಯ ತಯಾರಿಕೆಯಲ್ಲಿ ಕಾಣಬರದ ದೋಷಗಳಾವುವು.

ಇ) ತಾಳೆ ಪಟ್ಟಿಯ ತಯಾರಿಕೆಯಲ್ಲಿ ಕಾಣಬರುವ ದೋಷಗಳಾವುವು.

3. Write short notes on any five of the following :

15

- 1) Statutory company and unlimited company
- 2) Calls in arrears and preference shares
- 3) Bonus Shares and Dividend
- 4) Types of Journals
- 5) Fixed assets and current assets
- 6) Amalgamation of company
- 7) Primary books and secondary books
- 8) Bad debts and doubtful debts

ಯಾವುದಾದರೂ ಐದಕ್ಕೆ ಟಿಪ್ಪಣಿ ಬರೆಯಿರಿ :

- 1) ಕಾನೂನುಸಮ್ಮತ ಕಂಪನಿ ಮತ್ತು ಅನಿಯಮಿತ ಕಂಪನಿ
- 2) ಬಾಕಿ ಇರುವ ಕರೆಗಳು ಮತ್ತು ಪ್ರಿಫರೆನ್ಸ್ ಶೇರ್‌ಗಳು
- 3) ಬೋನಸ್ ಶೇರ್ ಮತ್ತು ಲಾಭಾಂಶ
- 4) ವಿವಿಧಗಳು ರೀತಿಯ ದಿನಚರಿಯ
- 5) ಸ್ಥಿರ ಆಸ್ತಿ ಮತ್ತು ಚಾಲ್ತಿ ಆಸ್ತಿ
- 6) ಕಂಪನಿಗಳ ಸೇರ್ಪಡಿಕೆ
- 7) ಪ್ರಾಥಮಿಕ ಪುಸ್ತಕ ಮತ್ತು ದ್ವಿತೀಯ ಪುಸ್ತಕ
- 8) ವಸೂಲಾಗದ ಸಾಲ ಮತ್ತು ಸಂಶಯ ಸಾಲ

4. Enter the following transactions in a three column Cash Book of Messrs. Navale & Co. April 2013 and Balance the same. 15

- 1) 1st April-2013 Cash in hand Rs.23,700 : balance at Bank Rs.6,59,400.
- 2) 2nd April-2013 Received from K.Agarwalla Rs.59,000 allowed him discount Rs.1000.
- 3) 4th April-2013 Paid salaries for March 2013 by cash Rs.20,000. Cash Sales Rs.13,400
- 4) 5th April-2013 Paid B.K.Bose by cheque Rs.30,000 Cash purchase Rs.6,000.
- 5) 7th April-2013 Paid Q.Ahmed by cheque Rs.58,400 : discount received Rs.2,600.
- 6) 8th April-2013 Cash sales Rs.11,200. Paid cartage and coolie Rs.600.
- 7) 10th April-2013 Withdrew from Bank for office use, Rs.20,000: paid rent in cash Rs.5,000.
- 8) 14th April-2013 Cash Sales Rs.21,200. Received from G.C.Dhar Rs.19,400 by Cheque, discount Rs.600.
- 9) 16th April-2013 Deposited into Bank, Rs.1,00,000. Purchased a motor car for Rs.3,80,000 and drew a cheque for the amount.
- 10) 23rd April-2013 Received a cheque from Robert and Co. for Rs.2,910: discount allowed Rs.90
- 11) 28th April-2013 Cash Sales Rs.29,800.
- 12) 29th April-2013 Bank notifies that Robert and Co.'s cheque has been dishonored.
- 13) 30th April-2013 Deposited with Bank Rs.30,000. Paid wages Rs.720. Bank charges as shown in Pass Book Rs.50.

ಈ ಕೆಳಗಿನ ವ್ಯವಹಾರಗಳನ್ನು ಏಪ್ರಿಲ್-2013ರಲ್ಲಿ ಮೆ:ನವಾಲೆ ಮತ್ತು ಕಂ. ರವರ ನಗದು, ಬ್ಯಾಂಕ್ ಮತ್ತು ಸೋಡಿ ಕಾಲಂಗಳ ನಗದು ಪುಸ್ತಕದಲ್ಲಿ ನಮೂದಿಸಿ ಶಿಲ್ಕನ್ನು ಕಂಡುಹಿಡಿಯಿರಿ.

- 1) 1-4-2013 ನಗದು ರೂ.23,700, ಬ್ಯಾಂಕ್‌ನಲ್ಲಿ ರೂ.6,59,400
- 2) 2-4-2013 ಕೆ.ಅಗರ್‌ವಾಲ್ ರವರಿಂದ ರೂ.59,000 ಪಡೆದಿದ್ದು, ರೂ.1000 ಸೋಡಿ ನೀಡಿದೆ.
- 3) 4-4-2013 ಮಾರ್ಚ್-13ರ ನಗದು ವೇತನ ರೂ.20,000 ನೀಡಿದೆ ಮತ್ತು ನಗದು ಮಾರಾಟ ರೂ.13,400
- 4) 5-4-2013 ಬಿ.ಕೆ.ಬೋಸ್ ರವರಿಗೆ ಚೆಕ್ ರೂ.30,000 ನೀಡಿದೆ ಮತ್ತು ನಗದು ಖರೀದಿ ರೂ.6,000
- 5) 7-4-2013 ಕ್ಯಾ. ಅಪಮದ್ ಚೆಕ್ ರೂ.58,400 ನೀಡಿದ್ದು, ಸೋಡಿ ರೂ.2600 ಪಡೆದಿದೆ.
- 6) 8-4-2013 ನಗದು ಮಾರಾಟ ರೂ.11,200 ಮತ್ತು ಕೂಲಿ ಮತ್ತು ಗಾಡಿ ಖರ್ಚು ರೂ.600.
- 7) 10-4-2013 ರೂ.20,000 ಕಚೇರಿ ಖರ್ಚಿಗೆ ಬ್ಯಾಂಕ್‌ನಿಂದ ಪಡೆದಿದೆ ಮತ್ತು ನಗದು ಬಾಡಿಗೆ ರೂ.5,000 ಪಾವತಿಸಿದೆ.
- 8) 14-4-2013 ನಗದು ಮಾರಾಟ ರೂ.21,200 ಮತ್ತು ಜಿ.ಸಿ.ದಾರ್‌ರಿಂದ ರೂ.19,400 ಚೆಕ್ ಪಡೆದಿದ್ದು, ಸೋಡಿ ರೂ.600 ಪಡೆದಿದೆ.
- 9) 16-4-2013 ರೂ.1,00,000 ಬ್ಯಾಂಕ್‌ನಲ್ಲಿ ಠೇವಣಿ ಮತ್ತು ಮೋಟರ್ ಕಾರ್ ಖರೀದಿಗೆ ರೂ.3,80,000ಕ್ಕೆ ಚೆಕ್ ನೀಡಿದೆ.
- 10) 23-4-2013 ರಾಬರ್ಟ್ ಅಂಡ್ ಕಂ. ರವರಿಂದ ರೂ.2,910 ಚೆಕ್‌ನ್ನು ಪಡೆದಿದ್ದು, ರೂ.90 ಸೋಡಿ ನೀಡಿದೆ.
- 11) 28-4-2013 ನಗದು ಮಾರಾಟ ರೂ.29,800
- 12) 29-4-2013 ರಂದು ಬ್ಯಾಂಕ್ ರವರು ರಾಬರ್ಟ್ ಅಂಡ್ ಕಂ. ರವರ ಚೆಕ್ ರದ್ದಾಗಿರುವ ಬಗ್ಗೆ ತಿಳಿಸಿರುತ್ತಾರೆ.
- 13) 30-4-2013 ರೂ.30,000 ಬ್ಯಾಂಕ್‌ನಲ್ಲಿ ಠೇವಣಿ, ಕೂಲಿ ರೂ.720 ಪಾವತಿಸಿದೆ. ಬ್ಯಾಂಕ್ ಚಾರ್ಜಸ್ ರೂ.50 ಎಂದು ಪಾಸ್‌ಬುಕ್‌ನಲ್ಲಿ ತೋರಿಸಲಾಗಿದೆ.

5. In the Trial balance of a firm, the following errors were found. Pass necessary journal entries and ascertain the difference in the Trial Balance. 15

- 1) An amount of Rs.100 was received from Purale & Co. on 31st December 2012, but had been entered in the Cash Book on 3rd January-2013.
- 2) The Returns Inwards Book for December had been cast Rs.100 short.
- 3) The purchase of an office table costing Rs.300 had been passed through the Purchase Day Book.
- 4) Rs.375 paid for wages to workmen for making show cases has been charged to Wages Account.
- 5) A purchase of Rs.671 had been posted to the debit of the creditor's account as Rs.617. The creditors of P.Panna & Co.
- 6) A cheque for Rs.200 received from P.C. Joshi has been dishonored on maturity and was passed to the debit of allowances Account.
- 7) Goods amounting to Rs.100 had been returned by a customer and were taken into stock, but no entry in respect thereof was made in the books.
- 8) Rs.2,000 paid for the purchase of a motor cycle for Mr.Dutt (a partner) had been charged to Miscellaneous Expenses Account.
- 9) A sale of Rs.200 to Singhi & Co was credited to their account.
- 10) A sale of Rs.1,000 has been passed through the Purchase Day Book. The customer's account has, however, been correctly debited.
- 11) While carrying forward the total of the Sales Book from one page to the next, the amount was written as Rs.1,76,658 instead of Rs.1,67,568.

ವ್ಯಾಪಾರ ಸಂಸ್ಥೆಯ ತಾಳೆಪಟ್ಟಿಯು ತಾಳೆಯಾಗದೇ ಈ ಕೆಳಗಿನ ದೋಷಗಳು ಕಂಡುಬಂದಿದ್ದು, ಇವುಗಳಿಗೆ ಸೂಕ್ತ ಜರ್ನಲ್ ಎಂಟ್ರಿಗಳನ್ನು ಮಾಡುವ ಮೂಲಕ ತಾಳೆಪಟ್ಟಿಯನ್ನು ಸರಿದೂಗಿಸುವುದು.

- 1) 31-12-2012ರಂದು ಪುರಲೆ ಮತ್ತು ಕಂ. ರವರಿಂದ ರೂ.100 ಪಡೆದಿದ್ದು, ಇದನ್ನು 3-1-2013ರ ನಗದು ಪುಸ್ತಕದಲ್ಲಿ ದಾಖಲಿಸಿದೆ.
- 2) ಡಿಸೆಂಬರ್‌ನಲ್ಲಿ ರಿಟರ್ನ್ಸ್ ಇನ್‌ವೆಸ್ಟ್ ಪುಸ್ತಕದಲ್ಲಿ ರೂ.100 ಕಡಿಮೆ ಲೆಕ್ಕ ಹಾಕಿದೆ.
- 3) ಕಚೇರಿ ಟೇಬಲ್ ಖರೀದಿ ವೆಚ್ಚ ರೂ.300ನ್ನು ಖರೀದಿ ಪುಸ್ತಕದಲ್ಲಿ ದಾಖಲಿಸಿದೆ.
- 4) ಶೋಕೇಸ್ ಮಾಡಲು ನೀಡಿದ ಕೂಲಿ ರೂ.375ಅನ್ನು ಕೂಲಿ ಲೆಕ್ಕಕ್ಕೆ ತೆಗೆದುಕೊಂಡಿದೆ.
- 5) ರೂ.671 ಖರೀದಿ ಮೊತ್ತವನ್ನು ಧನಿಗಳ ಖರ್ಚು ಲೆಕ್ಕಕ್ಕೆ ರೂ.617 ಎಂದು ತೆಗೆದುಕೊಂಡಿದೆ. ಧನಿಗಳು ಪಿ.ಪನ್ನ ಅಂಡ್ ಕಂ.
- 6) ಪಿ.ಸಿ.ಜೋಷಿ ರವರಿಂದ ಪಡೆದ ರೂ.200ರ ಚೆಕ್ ಅವಧಿ ನಂತರ ರದ್ದಾಗಿದ್ದು, ಇದನ್ನು ಭತ್ಯೆಗಳ ಖರ್ಚಿನ ಲೆಕ್ಕಕ್ಕೆ ತೆಗೆದುಕೊಂಡಿದೆ.
- 7) ಗ್ರಾಹಕರಿಂದ ವಾಪಸ್ಸು ಬಂದಿದ್ದ ರೂ.100 ಮೊತ್ತದ ಸರಕನ್ನು ದಾಸ್ತಾನಿಗೆ ತೆಗೆದುಕೊಂಡಿದ್ದು, ಲೆಕ್ಕದ ಪುಸ್ತಕದಲ್ಲಿ ದಾಖಲಿಸಿರುವುದಿಲ್ಲ.
- 8) ಮಿ.ದತ್ (ಪಾಲಗಾರ) ರವರಿಗೆ ಮೋಟರ್ ಸೈಕಲ್ ಖರೀದಿಸಲು ರೂ.2,000/- ಪಾವತಿಸಿರುವುದನ್ನು ಇತರೇ ಖರ್ಚಿನ ಲೆಕ್ಕಕ್ಕೆ ತೆಗೆದುಕೊಳ್ಳಲಾಗಿದೆ.
- 9) ಸಿಂಘೀ ಮತ್ತು ಕಂ. ರವರಿಗೆ ಮಾಡಿದ ಮಾರಾಟದ ಮೊತ್ತ ರೂ.200 ಅನ್ನು ಅವರ ಲೆಕ್ಕಕ್ಕೆ ಜಮಾ ಮಾಡಲಾಗಿದೆ.
- 10) ರೂ.1,000 ಮಾರಾಟವನ್ನು ಖರೀದಿ ದಿನ ಪುಸ್ತಕ ಮೂಲಕ ಲೆಕ್ಕಕ್ಕೆ ತೆಗೆದುಕೊಂಡು. ಆದರೆ ಗ್ರಾಹಕರ ಲೆಕ್ಕಕ್ಕೆ ಸರಿಯಾಗಿ ಖರ್ಚನ್ನು ಹಾಕಲಾಗಿದೆ.
- 11) ಮಾರಟದ ಪುಸ್ತಕದ ಒಟ್ಟು ರೂ.1,67,568 ನ್ನು ಒಂದು ಪುಟದಿಂದ ಒಂದು ಪುಟಕ್ಕೆ ಬರೆಯುವಾಗ ರೂ.1,76,658 ಎಂದು ದಾಖಲಿಸಿದೆ.

6. Answer any five of the following:

15

- 1) Distinguish between accrual concept and going concern.
- 2) Distinguish between cash and mercantile system.
- 3) Distinguish between purchase returns and sales returns.
- 4) Distinguish between cash flow statement and fund flow statement.
- 5) Distinguish between Promissory note and bills of exchange.
- 6) Distinguish between Owners and Promoters.
- 7) Types of Journals

ಯಾವುದಾರೂ ಐದಕ್ಕೆ ಉತ್ತರಿಸಿರಿ:-

- 1) ಸಂಭವಿಸುವ ವಿಚಾರ (accrual concept) ಮತ್ತು ಚಲನೆಯ ವಿಚಾರ (going concern) ದ ವ್ಯತ್ಯಾಸ.
- 2) ನಗದು ಮತ್ತು ವಾಣಿಜ್ಯ ವ್ಯವಸ್ಥೆಯ ವ್ಯತ್ಯಾಸ
- 3) ಖರೀದಿ ಹಿಂತೆಗೆತದ ಮತ್ತು ಮಾರಾಟ ಹಿಂತೆಗೆತದ ವ್ಯತ್ಯಾಸ
- 4) ನಗದು ಹರಿವು ಪಟ್ಟಿ ಮತ್ತು ಬಂಡವಾಳ ಹರಿವು ಪಟ್ಟಿಯ ವ್ಯತ್ಯಾಸ
- 5) ವಚನ ಪತ್ರ ಮತ್ತು ಹುಂಡಿ ವಿನಿಮಯಗಳ ವ್ಯತ್ಯಾಸ
- 6) ಮಾಲೀಕರು ಮತ್ತು ಪ್ರವರ್ತಕರ ನಡುವಿನ ವ್ಯತ್ಯಾಸ
- 7) ವಿವಿಧ ರೀತಿಯ ದಿನಚರಿಗಳು.

7. From the following receipts and payments account of a Bharath club and the subjoined information prepare Income and Expenditure Account for the year ended 31st December-2012: 15

Receipts and Payments account

2012		Rs	2012		Rs
January 1	To Balance-Cash	352	Dec. 31	By Crockery purchased	265
	Current account with bank	2738		By Maintenance	682
	To fixed deposit at 6%	3000		By Match expenses	1324
December 31	To membership subscription (including Rs.600 for 2011)	4000		By Salaries	1100
	To Entrance fees	275		By Conveyance	82
	To Donation	501		By Upkeep of lawn	424
	To Interest on fixed deposit	90		By Postage stamps	105
	To Tournament fund	2000		By Purchase of cricket goods	972
	To sale of crockery (book-value Rs.120)	200		By Sundries	200
				By Investments	570
				By Tournament expenses	1880
				By Balance -	
				Cash in hand	220
				Current account	2332
				By Fixed deposit	3000
		13156			13156

Information:

- a) Outstanding salary is Rs.100.
- b) The value of unused postage stamps is as follows:
- | | |
|--------------------------------|-----|
| | Rs. |
| 31 st December-2011 | 75 |
| 31 st December-2012 | 90 |
- c) Stock of cricket equipment is as follows:
- | | |
|--------------------------------|-----|
| | Rs. |
| 31 st December-2011 | 321 |
| 31 st December-2012 | 280 |
- d) Arrear of membership subscription :
- | | |
|------|-----|
| 2011 | 660 |
| 2012 | 800 |

31-12-2012ರ ಭಾರತ್ ಕ್ಲಬ್‌ದ ರಶೀದಿಗಳು ಮತ್ತು ಪಾವತಿ ಖಾತೆ ಲೆಕ್ಕದ ಸಹಾಯದಿಂದ ಆದಾಯ ಮತ್ತು ವೆಚ್ಚ ಖಾತೆಯನ್ನು ತಯಾರಿಸಿ.

ರಶೀದಿಗಳು ಮತ್ತು ಪಾವತಿ ಲೆಕ್ಕ

2012		Rs	2012		Rs
ಜನವರಿ-1	ನಗದು ಶಿಲ್ಕು	352	ಡಿಸೆಂಬರ್-31	ಪಿಂಗಾಣಿ ಕುಡಿಕೆಗಳ ಖರೀದಿ	265
	ಬ್ಯಾಂಕ್‌ನ ಚಾಲ್ತಿ ಖಾತೆ	2738		ನಿರ್ವಹಣೆ	682
	ಶೇ.6ರ ಸ್ಥಿರ ಠೇವಣಿ	3000		ಅನುರೂಪ ಖರ್ಚು	1324
ಡಿಸೆಂಬರ್-31	ಸದಸ್ಯರ ವಂತಿಕೆ (2011ರ ರೂ.600 ಸೇರಿ)	4000		ವೇತನ	1100
	ಪ್ರವೇಶ ಶುಲ್ಕ	275		ಸಾಗಣೆ	82
	ದೇಣಿಗೆ	501		ಹುಲ್ಲಿನ ಮೈದಾನದ ನಿರ್ವಹಣೆ	424
	ಸ್ಥಿರ ಠೇವಣಿಯ ಮೇಲಿನ ಬಡ್ಡಿ	90		ಅಂಚೆ ಪತ್ರ	105
	ಪಂದ್ಯಾಟದ ಬಂಡವಾಳ	2000		ಕ್ರಿಕೆಟ್ ಸಾಮಗ್ರಿ ಖರೀದಿ	972
	ಪಿಂಗಾಣಿ ಕುಡಿಕೆಗಳ ಮಾರಾಟ	200		ಇತರೇ	200
				ಹೂಡಿಕೆ	570
				ಪಂದ್ಯಾಟದ ಖರ್ಚು	1880
				ಶಿಲ್ಕು	
				ನಗದು	220
				ಚಾಲ್ತಿ ಖಾತೆ	2332
				ಸ್ಥಿರ ಠೇವಣಿ	3000
	ಒಟ್ಟು	13156			13156

ವಿವರಗಳು:

- 1) ವೇತನ ಬಾಕಿ ರೂ.100
- 2) ಉಪಯೋಗಿಸದ ಅಂಚೆಗಳ ಮೌಲ್ಯವು
31-12-2011ಕ್ಕೆ ರೂ.75
31-12-2012ಕ್ಕೆ ರೂ.90
- 3) ಕ್ರಿಕೆಟ್ ಸಲಕರಣೆಯ ದಾಸ್ತಾನು
31-12-2011ಕ್ಕೆ ರೂ.321
31-12-2012ಕ್ಕೆ ರೂ.280
- 4) ಸದಸ್ಯರ ವಂತಿಕೆಯ ಬಾಕಿಯು
2011ಕ್ಕೆ ರೂ.660
2012ಕ್ಕೆ ರೂ.800